

ಅಧ್ಯಾಯ – I

ಪೀಠಿಕೆ

ಅಧ್ಯಾಯ I

ಪೀಠಿಕೆ

1.1 ಭಾರತ ಸರ್ಕಾರವು ಗಣಿಗಾರಿಕೆ ಸಂಬಂಧಿತ ಕಾರ್ಯಾಚರಣೆಗಳಿಂದ ತೊಂದರೆಗೆ ಈಡಾಗಿರುವಂತಹ ಪ್ರದೇಶಗಳಲ್ಲಿನ ಜನತೆಯ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯನ್ನು (ಪಿಎಂಕೆಕೆವೈ) ರೂಪಿಸಿತು (ಸೆಪ್ಟೆಂಬರ್ 2015). ಈ ಯೋಜನೆಯು ಗಣಿಗಾರಿಕೆ ಗುತ್ತಿಗೆ ಹಿಡುವಳಿದಾರರುಗಳಿಂದ ಗಣಿಗಳು ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ (ಎಂಎಂಡಿಆರ್) ಅಧಿನಿಯಮ, 1957ರ ಅನುಸಾರ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್¹ ರಾಜಧನದ ಒಂದು ಶೇಕಡಾವಾರಿನಂತೆ ಪಾವತಿಸಬೇಕಾದಂತಹ ಕಾಣಿಕೆಗಳ ಮೂಲಕ ಸಂಗ್ರಹಿಸಲಾಗುವಂತಹ ಹಣಕಾಸನ್ನು ಉಪಯೋಗಿಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದಿತು. ಪಿಎಂಕೆಕೆವೈ ಉದ್ದೇಶಗಳೆಂದರೆ: (ಎ) ಗಣಿಗಾರಿಕೆಯಿಂದ ತೊಂದರೆಗೆ ಈಡಾಗಿರುವ ಪ್ರದೇಶಗಳಲ್ಲಿ ವಿವಿಧ ಅಭಿವೃದ್ಧಿ ಮತ್ತು ಕಲ್ಯಾಣಕಾರಿ ಯೋಜನೆಗಳು/ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವುದು ಹಾಗೂ ಈ ಯೋಜನೆಗಳು/ಕಾರ್ಯಕ್ರಮಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಸಕ್ತ ಪ್ರಗತಿಯಲ್ಲಿರುವ ಯೋಜನೆಗಳು/ಕಾರ್ಯಕ್ರಮಗಳಿಗೆ ಪೂರಕವಾಗಿರುವುದು; (ಬಿ) ಗಣಿಗಾರಿಕೆ ಇರುವಂತಹ ಜಿಲ್ಲೆಗಳಲ್ಲಿ ಗಣಿಗಾರಿಕೆ ವೇಳೆಯಲ್ಲಿ ಹಾಗೂ ತದನಂತರದಲ್ಲಿ ಪರಿಸರದ ಮೇಲೆ, ಜನತೆಯ ಆರೋಗ್ಯ ಮತ್ತು ಸಾಮಾಜಿಕ-ಆರ್ಥಿಕತೆಯ ಮೇಲೆ ಪ್ರತಿಕೂಲ ಪ್ರಭಾವಗಳನ್ನು ಕನಿಷ್ಠ ಮಟ್ಟಕ್ಕೆ ತರುವುದು /ತಡೆಯುವುದು; ಹಾಗೂ (ಸಿ) ಗಣಿಗಾರಿಕೆ ಪ್ರದೇಶಗಳಲ್ಲಿ ತೊಂದರೆಗೆ ಈಡಾಗಿರುವ ಜನತೆಗಾಗಿ ದೀರ್ಘಾವಧಿ ಉರ್ಜಿತಗೊಳ್ಳಬಲ್ಲಂತಹ ಜೀವನೋಪಾಯಗಳನ್ನು ಖಚಿತಪಡಿಸಿಕೊಳ್ಳುವುದು.

ಯೋಜನೆಯನ್ನು ಕಾರ್ಯಗತಗೊಳಿಸುವ ಸಲುವಾಗಿ, ಭಾರತ ಸರ್ಕಾರವು ಗಣಿಗಳು ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ (ಎಂಎಂಡಿಆರ್) ಅಧಿನಿಯಮ, 1957ಕ್ಕೆ ತಿದ್ದುಪಡಿಯನ್ನು ತಂದಿತು (ಜನವರಿ 2015). ಈ ತಿದ್ದುಪಡಿಯು, ರಾಜ್ಯ ಸರ್ಕಾರಗಳು ಗಣಿಗಾರಿಕೆ ಸಂಬಂಧಿತ ಕಾರ್ಯಾಚರಣೆಗಳಿಂದ ತೊಂದರೆಗೆ ಈಡಾಗಿರುವಂತಹ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್) ಎಂಬುದಾಗಿ ಕರೆಯಲ್ಪಡುವಂತಹ ಒಂದು ಲಾಭದಾಯಕ ವ್ಯವಹಾರದ ಒಂದು ಧೋರಣೆಯನ್ನು ಹೊಂದಿರದ ಸಂಸ್ಥೆಯಾಗಿ ಒಂದು ಟ್ರಸ್ಟನ್ನು ಸ್ಥಾಪಿಸುವುದನ್ನು ಕಡ್ಡಾಯಗೊಳಿಸಿರುವುದು. ತಿದ್ದುಪಡಿಯೊಂದಿರುವಂತಹ ಅಧಿನಿಯಮದ ಅನುಸಾರ, ಡಿಎಂಎಫ್‌ಗಳ ಸಂಯೋಜನೆ ಮತ್ತು ಕಾರ್ಯಚಟುವಟಿಕೆಗಳು ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದ ರೀತಿಯಲ್ಲಿ ಆಗಿರುತ್ತವೆ. ಮುಂದುವರೆದು, ಎಂಎಂಡಿಆರ್ ಅಧಿನಿಯಮ, 1957ರ ಪರಿಚ್ಛೇದ 20ಎ, ಇದರಿಂದ ಪ್ರದತ್ತವಾಗಿರುವಂತಹ ಅಧಿಕಾರವನ್ನು ಚಲಾಯಿಸುವ ಮೂಲಕ, ಭಾರತ ಸರ್ಕಾರವು ತನ್ನ ಸೆಪ್ಟೆಂಬರ್ 2015 ದಿನಾಂಕದ ಆದೇಶದ ಮೂಲಕ, ರಾಜ್ಯ ಸರ್ಕಾರಗಳು ತಾವು ಡಿಎಂಎಫ್‌ಗಳಿಗಾಗಿ ರೂಪಿಸಿರುವಂತಹ ನಿಯಮಗಳಿಗೆ ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯನ್ನು (ಪಿಎಂಕೆಕೆವೈ) ಅಳವಡಿಸಿಕೊಳ್ಳುವಂತೆ ಹಾಗೂ ಡಿಎಂಎಫ್‌ಗಳಿಗೆ ಸಂಚಿತಗೊಳ್ಳುವಂತಹ ಹಣಕಾಸಿನಿಂದ ಯೋಜನೆಯನ್ನು ಕಾರ್ಯಗತಗೊಳಿಸುವಂತೆ ನಿರ್ದೇಶನವನ್ನು ನೀಡಿದ್ದಿತು.

ಗಣಿಗಳು ಮತ್ತು ಖನಿಜಗಳು ಅಭಿವೃದ್ಧಿ ಮತ್ತು ನಿಯಂತ್ರಣ (ಎಂಎಂಡಿಆರ್) ಅಧಿನಿಯಮ, 1957ರ ಪರಿಚ್ಛೇದ 9ಬಿ ಉಪ-ಪರಿಚ್ಛೇದಗಳು (5) ಮತ್ತು (6), ಇದರಿಂದ ಪ್ರದತ್ತವಾಗಿರುವಂತಹ ಅಧಿಕಾರವನ್ನು ಚಲಾಯಿಸುವ ಮೂಲಕ ಭಾರತ ಸರ್ಕಾರವು ಗಣಿಗಳು ಮತ್ತು ಖನಿಜಗಳು (ಜಿಲ್ಲಾ ಖನಿಜ ದತ್ತಿಸಂಸ್ಥೆಗಳಿಗೆ ಕಾಣಿಕೆ) ನಿಯಮಗಳು, 2015ನ್ನು ರೂಪಿಸಿತು (ಸೆಪ್ಟೆಂಬರ್ 2015). ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳಲ್ಲಿ ಡಿಎಂಎಫ್ ಸ್ಥಾಪಿಸಿ ಅಧಿಸೂಚನೆಯನ್ನು

¹ ರಾಜ್ಯ ಸರ್ಕಾರಗಳು ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್) ಎಂಬುದಾಗಿ ಕರೆಯಲ್ಪಡುವ ಒಂದು ಲಾಭದಾಯಕ ವ್ಯವಹಾರಗಳ ಧೋರಣೆಯನ್ನು ಹೊಂದಿರದ ಒಂದು ಟ್ರಸ್ಟನ್ನು ಗಣಿಗಾರಿಕೆ ಸಂಬಂಧಿತ ಕಾರ್ಯಾಚರಣೆಗಳಿಂದ ತೊಂದರೆಗೆ ಈಡಾಗಿರುವಂತಹ ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸುವುದನ್ನು ಕಡ್ಡಾಯಗೊಳಿಸಿರುವಂತಹ ಗಣಿಗಳು ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ (ಎಂಎಂಡಿಆರ್) ಅಧಿನಿಯಮ, 1957ಕ್ಕೆ ತಿದ್ದುಪಡಿಯೊಂದಿಗೆ.

ಹೊರಡಿಸಿತು (ನವಂಬರ್ 2015) ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ನಿಯಮಗಳು, 2016ನ್ನು ರೂಪಿಸಿತು (ಜನವರಿ 2016). ಟ್ರಸ್ಟಿನ ಹೆಸರನ್ನು ಮಾರ್ಚ್ 2018ರಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ (ಡಿಎಂಎಫ್‌ಟಿ) ಎಂಬುದಾಗಿ ಬದಲಾವಣೆ ಮಾಡಲಾಯಿತು. ಕರ್ನಾಟಕ ಸರ್ಕಾರವು ಕರ್ನಾಟಕ ಅಪ್ರಧಾನ ಖನಿಜ ರಿಯಾಯಿತಿ ನಿಯಮಗಳು, 1994ರ ನಿಯಮ 36-ಎ, ಇದಕ್ಕೆ ತಿದ್ದುಪಡಿಯೊಂದಿಗೆ (ಆಗಸ್ಟ್ 2016) ಅಪ್ರಧಾನ ಖನಿಜಗಳಿಗೆ ಸಂಬಂಧಿಸಿದಂತೆ ಡಿಎಂಎಫ್ ಕಾಣಿಕೆಯ ದರವನ್ನು ನಿರ್ದಿಷ್ಟಪಡಿಸಿರುವುದು.

1.2 ಲೆಕ್ಕಪರಿಶೋಧನೆಯ ಉದ್ದೇಶಗಳು

ಈ ಕೆಳಗಿನ ಅಂಶಗಳನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯನ್ನು ನಡೆಸಲಾಯಿತು:

- ಯೋಜನೆಯನ್ನು ಡಿಎಂಎಫ್ ನಿಯಮಗಳ ಅನುಸಾರ ಹಾಗೂ ಪಿಎಂಕೆಕೆವೈ ಮಾರ್ಗಸೂಚಿಗಳ ಅನುಸಾರ ಕಾರ್ಯಗತಗೊಳಿಸುವ ಸಲುವಾಗಿ ಪರಿಣಾಮಕಾರಿತ್ವದಿಂದ ಕೂಡಿದ ಪೂರ್ವಭಾವಿ ಯೋಜನೆಗಳು ಮತ್ತು ಸಾಂಸ್ಥಿಕ ವ್ಯವಸ್ಥೆಗಳು ಇರುತ್ತವೆಯೆ.
- ಡಿಎಂಎಫ್‌ಟಿ ಅಡಿಯಲ್ಲಿನ ಸ್ವೀಕೃತಿಗಳ ನಿರ್ಧಾರಣೆ, ಪಾವತಿಗಾಗಿ ತಗಾದೆ ಹಾಗೂ ಸಂಗ್ರಹಣೆಯ ವ್ಯವಸ್ಥೆ ಹಾಗೂ ಹಣಕಾಸು ನಿರ್ವಹಣೆ ವಿಶ್ವಸನೀಯತೆಯಿಂದ ಮತ್ತು ಪರಿಣಾಮಕಾರಿತ್ವದಿಂದ ಕೂಡಿದ್ದವೆ.
- ಯೋಜನೆಯ ಕಾರ್ಯಗತಗೊಳಿಸುವಿಕೆಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವು ಸಮರ್ಪಕವಾಗಿ ಹಾಗೂ ಪರಿಣಾಮಕಾರಿತ್ವದಿಂದ ಕೂಡಿದ್ದವೆ; ಹಾಗೂ
- ಯೋಜನೆಯನ್ನು ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸುವ ಸಲುವಾಗಿ ಪರಿಣಾಮಕಾರಿತ್ವದಿಂದ ಕಾರ್ಯಗತಗೊಳಿಸಲಾಗಿದ್ದಿತೆ ಹಾಗೂ ತೊಂದರೆಗೆ ಈಡಾಗಿದ್ದಂತಹ ಪ್ರದೇಶದಲ್ಲಿ ಹಾಗೂ ಜನತೆಯ ಜೀವನದಲ್ಲಿ ಒಂದು ಸಕಾರಾತ್ಮಕ ಬದಲಾವಣೆಗಳನ್ನು ತರಲು ಸಾಧ್ಯವಾಗಿದ್ದಿತೆ.

1.3 ಲೆಕ್ಕಪರಿಶೋಧನೆಯ ಮಾನದಂಡ

ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧನೆಯ ಮಾನದಂಡದ ಪ್ರಮುಖ ಮೂಲಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ.

- ಭಾರತ ಸರ್ಕಾರವು ನೀಡಿರುವ ಯೋಜನಾ ಮಾರ್ಗಸೂಚಿಗಳು;
- ಗಣಿಗಳು ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) (ಎಂಎಂಡಿಆರ್) ಅಧಿನಿಯಮ, 1957 ಹಾಗೂ ಅವುಗಳ ಅನುವುಗಳಿಗೆ ಮಾಡಲಾಗಿರುವಂತಹ ತಿದ್ದುಪಡಿ;
- ಕರ್ನಾಟಕ ಅಪ್ರಧಾನ ಖನಿಜಗಳ ರಿಯಾಯಿತಿ ನಿಯಮಗಳು, 1994 ಹಾಗೂ ಅವುಗಳ ಅನುವುಗಳಿಗೆ ಮಾಡಲಾಗಿರುವಂತಹ ತಿದ್ದುಪಡಿ;
- ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನಿಯಮಗಳು, 2016 ಹಾಗೂ ಅವುಗಳ ಅನುವುಗಳಿಗೆ ಮಾಡಲಾಗಿರುವಂತಹ ತಿದ್ದುಪಡಿಗಳು;
- ಯೋಜನೆಗೆ ಸಂಬಂಧಿಸಿದಂತೆ, ಭಾರತ ಸರ್ಕಾರ/ಕರ್ನಾಟಕ ಸರ್ಕಾರ ನೀಡಿರುವಂತಹ ಸೂಚನೆಗಳು/ಸುತ್ತೋಲೆಗಳು/ಆದೇಶಗಳು/ಕೈಪಿಡಿಗಳು/ಮಾರ್ಗಸೂಚಿಗಳು, ರಾಜ್ಯ ಮಟ್ಟದ ಅಧಿಕಾರದತ್ತ ಸಮಿತಿಯ, ನಿರ್ಣಯಗಳು ಇತ್ಯಾದಿಗಳು;
- ಕರ್ನಾಟಕ ಹಣಕಾಸು ಸಂಹಿತೆ, 1958; ಹಾಗೂ

- ಕರ್ನಾಟಕ ಸಾರ್ವಜನಿಕ ಖರೀದಿಗಳು ಮತ್ತು ಸೇವೆಗಳನ್ನು ಪಡೆದುಕೊಳ್ಳುವಲ್ಲಿ ಪಾರದರ್ಶಕತೆ ಅಧಿನಿಯಮ, 1999 ಹಾಗೂ ನಿಯಮಗಳು.

1.4 ಲೆಕ್ಕಪರಿಶೋಧನೆಯ ವ್ಯಾಪ್ತಿ ಮತ್ತು ವಿಧಾನ

ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯನ್ನು 2015-16ರಿಂದ ಅಂದರೆ ಪಿಎಂಕೆಕೆವೈ ಪ್ರಾರಂಭಿಸಿದ ದಿನಾಂಕದಿಂದ (ಡಿಎಂಎಫ್‌ಟಿ ಒಳಗೊಂಡಂತೆ) 2022-23ರ ಅವಧಿಗೆ ನಡೆಸಲಾಯಿತು.

ಲೆಕ್ಕಪರಿಶೋಧನೆಯು, ರಾಜ್ಯ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕೋಶ (ಎಸ್‌ಎಲ್‌ಎಂಇಸಿ), ನಿರ್ದೇಶಕರ ಕಚೇರಿ, ಗಣಿಗಳು ಮತ್ತು ಭೂವಿಜ್ಞಾನ ಇಲಾಖೆ, ಎಲ್ಲಾ ಆಯ್ಕೆ ಜಿಲ್ಲೆಗಳಲ್ಲಿನ ಉಪ-ನಿರ್ದೇಶಕರು. ಹಿರಿಯ ಭೂವಿಜ್ಞಾನಿಗಳು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿನ ಡಿಎಂಎಫ್ ಕೋಶಗಳು ನಿರ್ವಹಿಸಿದ್ದಂತಹ ದಾಖಲೆಗಳ ಪರಿಶೀಲನೆ ನಡೆಸಿತು. ಮುಂದುವರೆದು, ಆಯ್ಕೆ ಕಾಮಗಾರಿಗಳನ್ನು ಭೌತಿಕವಾಗಿ ಇಲಾಖಾ ಸಿಬ್ಬಂದಿಯೊಂದಿಗೆ ಜಂಟಿ ಪರೀಕ್ಷಣೆ ಮಾಡಲಾಯಿತು. ಯೋಜನೆಯ ಪ್ರಯೋಜನಗಳ ಬಗ್ಗೆ ಫಲಾನುಭವಿಗಳ ಅನುಭವ ಮತ್ತು ಅರಿವುಗಳನ್ನು ಸೆರೆಹಿಡಿಯುವ ಸಲುವಾಗಿ ಒಂದು ಪ್ರಶ್ನಾವಳಿಯ ಸಹಾಯದಿಂದ ಫಲಾನುಭವಿಗಳ ಸಮೀಕ್ಷೆಯನ್ನು ನಡೆಸಲಾಯಿತು.

ಲೆಕ್ಕಪರಿಶೋಧನಾ ಮಾದರಿಯನ್ನು ಐಡಿಇಎ ತಂತ್ರಾಂಶ ಅನ್ವಯವನ್ನು ಉಪಯೋಗಿಸಿಕೊಂಡು ಶ್ರೇಣೀಕರಿಸಲ್ಪಟ್ಟಿರುವ ಮಾದರಿ ಆಯ್ಕೆ ಪದ್ಧತಿಯ (ಸ್ಟಾಟಿಸ್ಟಿಕ್ಸ್ ರಾಂಡಮ್ ಸ್ಯಾಂಪಲಿಂಗ್ ಮೆಥಡ್) ಮೂಲಕ ಪಡೆದುಕೊಳ್ಳಲಾಯಿತು. ಈ ಕೆಳಗಿನ ಕೋಷ್ಟಕವು ಮಾದರಿ ಆಯ್ಕೆ ವಿಧಾನವನ್ನು ತೋರಿಸುತ್ತದೆ:

ಕೋಷ್ಟಕ ಸಂಖ್ಯೆ 1.1: ಮಾದರಿ ಆಯ್ಕೆ ವಿವರಗಳು

ಕ್ರಮ ಸಂಖ್ಯೆ	ಪ್ರವರ್ಗ	ಮಾದರಿಯ ಗಾತ್ರ
1	ಜಿಲ್ಲೆಗಳು	31 ಜಿಲ್ಲೆಗಳ ಪೈಕಿ ಐದು ²
2	ತಾಲ್ಲೂಕುಗಳು	ಅತ್ಯಧಿಕ ಸಂಖ್ಯೆಯ ಕಾಮಗಾರಿಗಳು/ಯೋಜನೆಗಳ ಆಧಾರದ ಮೇರೆಗೆ ಎರಡು ತಾಲ್ಲೂಕುಗಳು ³ ಹಾಗೂ 5 ಜಿಲ್ಲೆಗಳ ಪೈಕಿ ಪ್ರತಿಯೊಂದರಿಂದಲೂ ಮಾದರಿ ಆಯ್ಕೆ ಮೂಲಕ ಒಂದು ತಾಲ್ಲೂಕು ⁴
3	ಪರೀಕ್ಷಾ-ಪರಿಶೀಲನೆಗಾಗಿ ಮತ್ತು ಜಂಟಿ ಭೌತಿಕ ಪರೀಕ್ಷಣೆಗಾಗಿ ಕಾಮಗಾರಿಗಳು	ಎಲ್ಲಾ ಐದು ಜಿಲ್ಲೆಗಳ ಆಯ್ಕೆ ಮಾಡಲಾದಂತಹ ತಾಲ್ಲೂಕುಗಳಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಹಣಕಾಸಿನಿಂದ ಸೃಷ್ಟಿಸಲಾಗಿರುವಂತಹ 417 ಕಾಮಗಾರಿಗಳು (ಪೂರ್ಣಗೊಂಡಿರುವುದು/ಪ್ರಗತಿಯಲ್ಲಿರುವುದು)
4	ಫಲಾನುಭವಿಗಳ ಸಮೀಕ್ಷೆ	ಎಲ್ಲಾ ಐದು ಜಿಲ್ಲೆಗಳಲ್ಲಿ ಆಯ್ಕೆ ಮಾಡಲಾದಂತಹ ತಾಲ್ಲೂಕುಗಳಲ್ಲಿ 961 ಫಲಾನುಭವಿಗಳು ⁵

ಜಿಲ್ಲಾವಾರು ಮಾದರಿ ಆಯ್ಕೆ ಮಾಡಲಾದ ಕಾಮಗಾರಿಗಳು (ಪರೀಕ್ಷಾ-ಪರಿಶೀಲನೆ ಮಾಡಲಾದ ಮತ್ತು ಜಂಟಿ-ಪರೀಕ್ಷಣೆ ಮಾಡಲಾದ) ಹಾಗೂ ನಡೆಸಲಾದಂತಹ ಫಲಾನುಭವಿಗಳ ಸಮೀಕ್ಷೆಯ ವಿವರಗಳನ್ನು ಈ ಕೆಳಗೆ ನೀಡಲಾಗಿರುವುದು:

² ಬಳ್ಳಾರಿ, ಚಿತ್ರದುರ್ಗ, ವಿಜಯನಗರ, ಬೆಂಗಳೂರು (ನಗರ) ಮತ್ತು ಗದಗ.

³ ಬಳ್ಳಾರಿ, ಸಂಡೂರು, ಚಿತ್ರದುರ್ಗ, ಹೊಳಲ್ಕೆರೆ, ಹೊಸಪೇಟೆ, ಹರಪನಹಳ್ಳಿ, ಬೆಂಗಳೂರು (ದಕ್ಷಿಣ), ಆನೇಕಲ್ಲು, ರೋಣ ಮತ್ತು ಶಿರಹಟ್ಟಿ.

⁴ ಸಿರಗುಪ್ಪ, ಹೊಸದುರ್ಗ, ಕೊಡಗಿ, ಬೆಂಗಳೂರು (ಉತ್ತರ) ಮತ್ತು ಲಕ್ಷ್ಮೀಪುರ.

ಕೋಷ್ಟಕ 1.2 ಪರೀಕ್ಷಾ-ಪರಿಶೀಲನೆಗಾಗಿ, ಜಂಟಿ-ಭೌತಿಕ ಪರೀಕ್ಷಣೆಗಾಗಿ ಹಾಗೂ ಫಲಾನುಭವಿಗಳ ಸಮೀಕ್ಷೆಗಾಗಿ ಮಾದರಿ ಆಯ್ಕೆ ಮಾಡಲಾದ ಕಾಮಗಾರಿಗಳ ವಿವರಗಳು

ಕ್ರಮ ಸಂಖ್ಯೆ	ಆಯ್ಕೆ ಮಾಡಲಾದ ಜಿಲ್ಲೆಗಳಿಗೆ ವಿವರಗಳು	ಬಳ್ಳಾರಿ	ಚಿತ್ರದುರ್ಗ	ಗದಗ	ಬೆಂಗಳೂರು (ನಗರ)	ವಿಜಯನಗರ	ಒಟ್ಟು
1	ಕಾರ್ಯಗತಗೊಳಿಸುವಿಕೆಗಾಗಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳು	1,764	305	95	607	1420	4,191
2	ಅನುಮೋದಿತ ಕ್ರಿಯಾ ಯೋಜನೆಯ ಮೊತ್ತ (₹ ಕೋಟಿಗಳಲ್ಲಿ)	1,593.68	319.39	5.56	76.35	750.25	2,746.43
3	ಪೂರ್ಣಗೊಂಡಿರುವ ಕಾಮಗಾರಿಗಳು	989	91	46	374	715	2,215
4	ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಅನುಮೋದಿತ ಕ್ರಿಯಾ ಯೋಜನೆ (₹ಕೋಟಿಗಳಲ್ಲಿ)	515.65	79.47	2.38	28.73	236.35	862.58
5	ಪ್ರಗತಿಯಲ್ಲಿರುವ ಕಾಮಗಾರಿಗಳು	169	168	20	70	303	730
6	ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಅನುಮೋದಿತ ಕ್ರಿಯಾ ಯೋಜನೆ. (₹ಕೋಟಿಗಳಲ್ಲಿ)	657.17	192.67	2.23	18.82	415.08	1,285.97
7	ಇನ್ನೂ ಪ್ರಾರಂಭಗೊಳ್ಳಬೇಕಿರುವ ಕಾಮಗಾರಿಗಳು	185	37	29	141	183	575
8	ಇನ್ನೂ ಪ್ರಾರಂಭಗೊಳ್ಳಬೇಕಿರುವ ಕಾಮಗಾರಿಗಳಿಗೆ ಅನುಮೋದಿತ ಕ್ರಿಯಾ ಯೋಜನೆ. (₹ ಕೋಟಿಗಳಲ್ಲಿ)	358.50	47.27	0.95	24.38	94.06	525.16
9	ರದ್ದುಗೊಳಿಸಲಾಗಿರುವ ಕಾಮಗಾರಿಗಳು	421	9	0	22	219	671
10	ರದ್ದುಗೊಳಿಸಲಾಗಿರುವ ಕಾಮಗಾರಿಗಳಿಗೆ ಅನುಮೋದಿತ ಕ್ರಿಯಾ ಯೋಜನೆ (₹ ಕೋಟಿಗಳಲ್ಲಿ)	62.36	0	0	4.43	5.95	72.74
11	ಪರೀಕ್ಷಾ-ಪರಿಶೀಲನೆಗಾಗಿ ಮತ್ತು ಜಂಟಿ ಪರೀಕ್ಷಣೆಗಾಗಿ ಆಯ್ಕೆ ಮಾಡಲಾದ ಕಾಮಗಾರಿಗಳ ಸಂಖ್ಯೆ	129	75	32	81	100	417
12	ಪೂರ್ಣಗೊಂಡಿರುವುದು	91	30	25	77	72	295
13	ಅನುಮೋದಿತ ಕ್ರಿಯಾ ಯೋಜನೆ (₹ ಕೋಟಿಗಳಲ್ಲಿ)	92.26	41.57	1.14	16.15	52.79	203.91
14	ಪ್ರಗತಿಯಲ್ಲಿರುವ ಕಾಮಗಾರಿಗಳು	38	45	7	4	28	122
15	ಅನುಮೋದಿತ ಕ್ರಿಯಾ ಯೋಜನೆ (₹ ಕೋಟಿಗಳಲ್ಲಿ)	241.11	78.55	0.9	2.36	185.80	508.72
16	ಸಮೀಕ್ಷೆ ಮಾಡಲಾದ ಫಲಾನುಭವಿಗಳ ಸಂಖ್ಯೆ	261	455	80	77	88	961

ಮೂಲ : ಇಲಾಖೆಯ ಒದಗಿಸಿದ ಮಾಹಿತಿ

ಪ್ರವೇಶ ಮಟ್ಟದ ಸಭೆಯನ್ನು 22 ಜೂನ್ 2023ರಂದು ನಡೆಸಲಾಯಿತು ಹಾಗೂ ನಿರ್ಗಮನ ಮಟ್ಟದ ಸಭೆಯನ್ನು 19 ಮಾರ್ಚ್ 2024 ರಂದು ನಡೆಸಲಾಯಿತು. ಕರಡು ವರದಿಯನ್ನು ಸರ್ಕಾರಕ್ಕೆ 8 ಫೆಬ್ರವರಿ 2024ರಂದು ನೀಡಲಾಯಿತು ಹಾಗೂ ಸರ್ಕಾರದಿಂದ ಉತ್ತರಗಳನ್ನು 14 ಆಗಸ್ಟ್ 2024ರಂದು ಪಡೆಯಲಾಯಿತು. ಸರ್ಕಾರದ ಅಭಿಪ್ರಾಯಗಳನ್ನು ಎಲ್ಲೆಲ್ಲಿ ಅಗತ್ಯತೆಯಿದ್ದಿತೋ, ಅಂತಹ ಕಡೆಗಳಲ್ಲಿ ವರದಿಯಲ್ಲಿ ಸೂಕ್ತವಾಗಿ ಅಳವಡಿಸಿಕೊಳ್ಳಲಾಗಿರುವುದು.

1.5 ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಗಿರುವ ಅಂಶಗಳು

ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಗಿರುವ ಅಂಶಗಳನ್ನು ಈ ಕೆಳಗಿನ ಅಧ್ಯಾಯಗಳನ್ನು ಒಳಗೊಂಡಂತೆ ನಾಲ್ಕು ಭಾಗಗಳಲ್ಲಿ ಸಂಯೋಜಿಸಲಾಗಿರುವುದು, ಅವೆಂದರೆ

- ಅಧ್ಯಾಯ - II: ಕಾನೂನಾತ್ಮಕ ಚೌಕಟ್ಟು.
- ಅಧ್ಯಾಯ - III: ಡಿಎಂಎಫ್‌ಟಿ ಹಣಕಾಸಿನ ಸಂಗ್ರಹಣೆ.

- ಅಧ್ಯಾಯ – IV: ಡಿಎಂಎಫ್‌ಟಿಗಳಲ್ಲಿ ಲೆಕ್ಕವನ್ನಿಡುವಿಕೆಯ ಪರಿಗಣನೆ ಮತ್ತು ಉತ್ತರದಾಯಿತ್ವ ಮತ್ತು ಪಾರದರ್ಶಕತೆ ವ್ಯವಸ್ಥೆಗಳು.
- ಅಧ್ಯಾಯ – V: ಯೋಜನೆಗಳ ನಿರ್ವಹಣೆ.

1.6 ಕೃತಜ್ಞತೆಗಳು

ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯನ್ನು ನಡೆಸುವಲ್ಲಿ ಅನುಕೂಲತೆಗಳನ್ನು ಕಲ್ಪಿಸಿಕೊಡುವ ಮೂಲಕ ಸಹಕಾರ ಮತ್ತು ಸಹಾಯಗಳನ್ನು ನೀಡಿದ ಗಣಿಗಳು ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಕಾರ್ಯಗತಗೊಳಿಸುವ ಸಂಸ್ಥೆಗಳಿಗೆ ಲೆಕ್ಕಪರಿಶೋಧನೆಯು ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತಿರುವುದು.